



ಪಟ್ಟಣ ಸಹಕಾರ ಬ್ಯಾಂಕುಗಳ

# ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ  
ಸಹಕಾರ ಪಟ್ಟಣ  
ಬ್ಯಾಂಕುಗಳ  
ಮಹಾಮಂಡಳದ  
ಅಧಿಕೃತ ವಾರಪತ್ರಿಕೆ

ಸಂಪುಟ : 29 | ಸಂಚಿಕೆ : 31 | ನವೆಂಬರ್ 09, 2022 | ಬುಧವಾರ | ಪುಟಗಳು : 8 | ಬೆಲೆ : 2/-



## ಒಂದು ಬಾರಿಯ ಇತ್ಯರ್ಥ ಯೋಜನೆ : ಸಾಲ ಮರುಪಾವತಿಗೆ ಸಾಲಗಾರ ಹೆಚ್ಚುವರಿ ಕಾಲಾವಕಾಶ ಪಡೆಯುವಂತಿಲ್ಲ - ಸುಪ್ರೀಂ ಕೋರ್ಟ್

ನವದೆಹಲಿ : 'ಒಂದು ಬಾರಿಯ ಇತ್ಯರ್ಥ (ಒಟಿಎಸ್) ಯೋಜನೆಯಡಿ ಸಾಲ ಮರುಪಾವತಿ ಮಾಡಲು ಸಾಲಗಾರ ಹೆಚ್ಚುವರಿ ಕಾಲಾವಕಾಶ ಪಡೆಯುವಂತಿಲ್ಲ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ವರ್ಷದ ಮಾರ್ಚ್‌ನಲ್ಲಿ ಅರ್ಜಿಯೊಂದರ ವಿಚಾರಣೆ ನಡೆಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ (ಎಸ್‌ಬಿಐ) ಸಾಲ ಪಡೆದಿದ್ದ ಕಂಪನಿಯೊಂದಕ್ಕೆ ಬಡ್ತಿ ಸಮೇತ ಬಾಕಿ ಹಣ ಪಾವತಿಸಲು ಹೆಚ್ಚುವರಿಯಾಗಿ ಆರು ವಾರಗಳ ಕಾಲಾವಕಾಶ ಮಂಜೂರು ಮಾಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಎಸ್‌ಬಿಐ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಕೃಷ್ಣ ಮುರಾರಿ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ತೀರ್ಪನ್ನು ರದ್ದುಪಡಿಸಿದೆ.

'ನ್ಯಾಯಾಲಯ ಹೆಚ್ಚುವರಿ ಕಾಲಾವಕಾಶ ಮಂಜೂರು ಮಾಡಿರುವುದರಿಂದ ಒಪ್ಪಂದ ನವೀಕರಿಸಬೇಕಾಗುತ್ತದೆ. ಇದಕ್ಕೆ ಸಂವಿಧಾನದ 226ನೇ ವಿಧಿಯಲ್ಲಿ ಅವಕಾಶವಿಲ್ಲ' ಎಂದು ನ್ಯಾಯಪೀಠ ಹೇಳಿದೆ. ಒಟಿಎಸ್ ಯೋಜನೆಯಡಿ ಸಾಲ ಪಡೆಯಲು ಒಪ್ಪಿದ್ದ ಕಂಪನಿಗೆ 2017ರ ಮೇ 21ರಂದು ಬ್ಯಾಂಕ್ ಸಾಲ ಮಂಜೂರು ಮಾಡಿತ್ತು. ಅದರನ್ವಯ ಕಂಪನಿಯು ಅದೇ ವರ್ಷದ



ಡಿಸೆಂಬರ್ 21ಕ್ಕೆ ಸಾಲದ ಶೇ 25ರಷ್ಟು ಮೊತ್ತವನ್ನು ಪಾವತಿಸಬೇಕಿತ್ತು. ನಂತರದ ಆರು ತಿಂಗಳೊಳಗೆ ಬಾಕಿ ಮೊತ್ತವನ್ನು ಬಡ್ತಿ ಸಮೇತ (ರೂ.2.52 ಕೋಟಿ) ಪಾವತಿ ಮಾಡಬೇಕಿತ್ತು. ಆದರೆ ಕಂಪನಿ ನಿಗದಿತ ಅವಧಿಗಿಂತಲೂ 8 ರಿಂದ 9 ತಿಂಗಳು ಹೆಚ್ಚು ಕಾಲಾವಕಾಶ ಕೋರಿತ್ತು. ಕಂಪನಿಯ ಮನವಿಯನ್ನು ಬ್ಯಾಂಕ್ ತಳ್ಳಿ ಹಾಕಿತ್ತು. ಹೀಗಾಗಿ ಕಂಪನಿ ಹೈಕೋರ್ಟ್ ಮೊರೆ ಹೋಗಿತ್ತು.

## 1.52ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ : 2ನೇ ಗರಿಷ್ಠ ದಾಖಲೆ ಕಳೆದ ಅಕ್ಟೋಬರ್‌ಗಿಂತ ಶೇ.16ರಷ್ಟು ಅಧಿಕ

ನವದೆಹಲಿ : ಅಕ್ಟೋಬರ್ ತಿಂಗಳಲ್ಲಿ 1.52ಲಕ್ಷ ಕೋಟಿ ರೂ. ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದೆ. ಈ ಮೂಲಕ ಇದು ಈವರೆಗಿನ 2ನೇ ಅತಿ ಗರಿಷ್ಠ ಜಿಎಸ್‌ಟಿ ಸಂಗ್ರಹ ಎಂಬ ದಾಖಲೆ ಎನ್ನಿಸಿಕೊಂಡಿದೆ. ಈಗ ಅಕ್ಟೋಬರ್ ತಿಂಗಳ ಸಂಗ್ರಹವು ಅದರ ನಂತರದ ಸ್ಥಾನ ಅಲಂಕರಿಸಿದೆ. ಇದಲ್ಲದೆ ಕಳೆದ 7 ತಿಂಗಳಿಂದ 1.40 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಜಿಎಸ್‌ಟಿ ಸಂಗ್ರಹ ಆಗತೊಡಗಿದೆ. ಸೆಪ್ಟೆಂಬರ್‌ನಲ್ಲೂ 1.48ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಇದು ಕೊರೊನಾ ನಂತರ ದೇಶದ ಆರ್ಥಿಕತೆ ವೇಗದ ಚೇತರಿಕೆ ಕಾಣುತ್ತಿದೆ ಎಂಬುದರ ದ್ಯೋತಕವಾಗಿದೆ.

ಅಕ್ಟೋಬರ್‌ನಲ್ಲಿ 1,51,718 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ಇದು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸಂಗ್ರಹವಾಗಿದ್ದ ಜಿಎಸ್‌ಟಿಗಿಂತ ಶೇ.16.6ರಷ್ಟು ಅಧಿಕ. ಇದರಲ್ಲಿ ಕೇಂದ್ರೀಯ ಜಿಎಸ್‌ಟಿ 26039ಕೋಟಿ ರೂ., ರಾಜ್ಯ ಜಿಎಸ್‌ಟಿ 33,396 ಕೋಟಿ ರೂ. ಸಮಗ್ರ ಜಿಎಸ್‌ಟಿ 81,778 ಕೋಟಿ ರೂ., ಸೆಸ್ 10,505 ಕೋಟಿ ರೂ. ಸೇರಿದೆ. ಇದೇ ವೇಳೆ, ಸೆಪ್ಟೆಂಬರ್‌ನಲ್ಲಿ 8.3 ಕೋಟಿ ಇ-ವೇ ಬಿಲ್‌ಗಳು ಸೃಷ್ಟಿ ಆಗಿವೆ. ಇದು ಆಗಸ್ಟ್‌ನ 7.7ಕೋಟಿ ಬಿಲ್ ಮೀರಿಸಿದೆ.



ಪತಿಯ ಚೆಕ್ ಬೌನ್ಸ್ ಆದರೆ ಪತ್ನಿ  
ವಿರುದ್ಧ ಪ್ರಕರಣ ದಾಖಲಿಸುವಂತಿಲ್ಲ

2



ದಿನಾಂಕ : 16.11.2022ರಂದು ಬೆಳಗಾವಿಯಲ್ಲಿ  
ಜರುಗಲಿರುವ ಸಹಕಾರ ಸಮ್ಮೇಳನ ಪೂರ್ವಭಾವಿ ಸಭೆ

4



ನಿಮ್ಮ ಪ್ರಶ್ನೆ -  
ನಮ್ಮ ಉತ್ತರ

7

## ಅತೀಯ ಸಹಕಾರಿಗಳೇ...



## ಸಹಕಾರ ಕೇತ್ರದ ಮೂಲಕವೇ ದೇಶದ ಮುಂದಿನ ಭವಿಷ್ಯ ರೂಪಿಸೋಣ

ಇದೇ ನವೆಂಬರ್ 14, ನಮ್ಮ ನೆಚ್ಚಿನ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಅವರ 133ನೇ ಜಯಂತಿಯಾದರೇ, ನಮ್ಮ ಸಹಕಾರಿಗಳ 69ನೇ ವಾರ್ಷಿಕ ಸಂಭ್ರಮದ ದಿನವಾಗಿದೆ. ದೇಶದ ಅಭಿವೃದ್ಧಿಯಲ್ಲಿ ಪ್ರಗತಿಯಲ್ಲಿ ನೆಹರೂ ಅವರ ಕೊಡುಗೆ ಅಪಾರವಾದದ್ದು. ನೆಹರೂ ಅವರ ದೂರ ದೃಷ್ಟಿಯ ಫಲವೇ ಅನೇಕ ಜನಪರ ಯೋಜನೆಗಳು, ಪಂಚವಾರ್ಷಿಕ ಯೋಜನೆಗಳು ರೂಪುಗೊಂಡವು. ಅವರ ನೇತೃತ್ವದಲ್ಲಿ ಬೃಹತ್ ಜಲಾಶಯಗಳು, ಉದ್ಯಮಗಳು, ಕೈಗಾರಿಕೆಗಳು, ತಾಂತ್ರಿಕ, ವೈಜ್ಞಾನಿಕ ಶಿಕ್ಷಣ ಸಂಸ್ಥೆಗಳು ಆರಂಭಗೊಂಡವು.

ಈ ಎಲ್ಲ ಕಾರಣದಿಂದ ನೆಹರೂರವರನ್ನು ಆಧುನಿಕ ಭಾರತದ ಶಿಲ್ಪಿ, ರೂವಾರಿ ಎಂದು ಬಣ್ಣಿಸಲಾಗುತ್ತದೆ. ನೆಹರೂರವರ ದೃಷ್ಟಿ ಬರೀ ನಗರ ಪ್ರದೇಶಗಳತ್ತ ಮಾತ್ರವಲ್ಲ, ನಮ್ಮ ಗ್ರಾಮೀಣಾಭಿವೃದ್ಧಿಯ ಕಡೆಗೂ ಅಷ್ಟೇ ಗಮನವಿತ್ತಿದ್ದರು. ಅಲ್ಲದೇ ಸಹಕಾರ ಚಳವಳಿಯ ಮೂಲಕವೇ ಗ್ರಾಮೀಣಾಭಿವೃದ್ಧಿ ಸಾಧ್ಯ ಎನ್ನುವುದನ್ನು ಅರಿತಿದ್ದ ನೆಹರೂ ಅವರು, ಸಹಕಾರ ಚಳವಳಿಯ ಬೆಳವಣಿಗೆಗೆ ವಿಶೇಷ ಆದ್ಯತೆ ನೀಡಿದರು. ಈ ಕಾರಣಕ್ಕಾಗಿಯೇ ನೆಹರೂ ಅವರನ್ನು ಸ್ಮರಿಸುವ ಸಲುವಾಗಿ, ಅವರ ಜನ್ಮದಿನವಾದ ನವೆಂಬರ್ 14ರಂದು ಸಹಕಾರ ಸಪ್ತಾಹದಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ ಎನ್ನುವುದನ್ನು ನೀವೆಲ್ಲರೂ ಬಲ್ಲೀರಿ.

ಈ ಬಾರಿ **ಸಹಕಾರ ಸಂಸ್ಥೆಗಳ ಬೆಳವಣಿಗೆ ಮತ್ತು ಮುಂದಿನ ಭವಿಷ್ಯ** ಎನ್ನುವುದು ಸಪ್ತಾಹದ ಧ್ಯೇಯವಾಗಿದೆ. ನಿಜ, ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಗ್ರಾಮೀಣ ಭಾರತದ ಭವಿಷ್ಯ ರೂಪಿಸುವಲ್ಲಿ ಸಹಕಾರ ಪತ್ತಿನ ಸಂಘಗಳು, ಸಹಕಾರಿ ಬ್ಯಾಂಕುಗಳು, ಗ್ರಾಹಕರ, ಉತ್ಪಾದಕರ ಮತ್ತು ಉದ್ಯಮಿಗಳ ಸಹಕಾರ ಸಂಘ ಸಂಸ್ಥೆಗಳು ಮಹತ್ವಪೂರ್ಣವಾದ ಪಾತ್ರವನ್ನು ವಹಿಸುತ್ತಾ ಬಂದಿವೆ. ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಸಹಭಾಗಿರಾಗಿರುವ ಸಹಕಾರ ಕ್ಷೇತ್ರ, ಜನಸಾಮಾನ್ಯರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿ ಅವರ ಆರ್ಥಿಕ ಭವಿಷ್ಯ ರೂಪಿಸುವಲ್ಲಿ ಪರಿಣಾಮಕಾರಿ ಸಾಧನವಾಗಿದೆ.

ಜನಸಾಮಾನ್ಯರು ಸ್ವಯಂ ಪ್ರೇರಿತರಾಗಿ ಸಂಘಟಿತಗೊಂಡು ಪರಸ್ಪರ ಸಹಕಾರ ಮನೋಭಾವದಿಂದ ದುಡಿಯುವುದೇ ಸಹಕಾರ ತತ್ವದ ತಿರುಳಾಗಿದೆ. ತಾವು ಎಲ್ಲರಿಗಾಗಿ, ಎಲ್ಲರೂ ತಮಗಾಗಿ ಎನ್ನುವುದೇ, ಸಹಕಾರದ ಮೂಲ ಮಂತ್ರವಾಗಿದೆ. ಎಲ್ಲ ಬಡ, ಮಧ್ಯಮ, ಶ್ರಮಿಕ ವರ್ಗದ ಜನರನ್ನು ಆರ್ಥಿಕ ಸಂಕಷ್ಟದಿಂದ ಋಣಮುಕ್ತರನ್ನಾಗಿಸಲು ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಅವತರಿಸಿದ್ದೇ ಸಹಕಾರ ಚಳವಳಿ. ಸಮಾಜದ ಎಲ್ಲ ಶೋಷಿತ ಜನರ ಆರ್ಥಿಕಾಭಿವೃದ್ಧಿಯ ಮೂಲಕ ಅವರ ಭವಿಷ್ಯ ರೂಪಿಸುವಲ್ಲಿ ಸಹಕಾರ ಕ್ಷೇತ್ರ ಮುಂಚೂಣಿಯಲ್ಲಿದೆ.

ಪ್ರಸ್ತುತ ದೇಶದ ಆರ್ಥಿಕತೆ ಕುಸಿದು ಹೋಗಿರುವುದನ್ನು ಕಾಣುತ್ತಿದ್ದೇವೆ. ಜನರು ಅಪಾರ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿರುವುದನ್ನು ಕಾಣುತ್ತಿದ್ದೇವೆ. ಇಂತಹ ಸಂಕಷ್ಟ ಸಮಯದಲ್ಲಿ ನಮ್ಮ ಸಪ್ತಾಹದಾಚರಣೆ ಬಂದಿದೆ. ನಮ್ಮ ಮಹಾಮಂಡಳದ ನೇತೃತ್ವದಲ್ಲಿ ದಿನಾಂಕ: 16.11.2022ರಂದು ಬೆಳಗಾವಿಯಲ್ಲಿ **ಸಹಕಾರ ಶಿಕ್ಷಣ, ವೃತ್ತಿಪರ ನಿರ್ವಹಣೆಯನ್ನು ಮುಖ್ಯವಾಹಿನಿಗೆ ತರಲು ಪುನರ್ ನಿರ್ಮಿಸುವ** ಬಗ್ಗೆ ಕಾರ್ಯಕ್ರಮವಿದೆ. ಎಲ್ಲ ಸಹಕಾರಿಗಳು ಸೇರಿ, ಸಹಕಾರ ಚಳವಳಿಯ ಸಾಧನೆ, ಸಹಕಾರ ಸಂಸ್ಥೆಗಳ ಯಶೋಗಾಥೆಗಳ ಹಾಗೂ ಭವಿಷ್ಯದ ತ್ರಿಯಾ ಯೋಜನೆಗಳನ್ನು ರೂಪಿಸೋಣ ಹಾಗೂ ಅವುಗಳ ಕುರಿತು ಚಿಂತನ-ಮಂಥನ ನಡೆಸೋಣ ಬನ್ನಿ....

» ಎಚ್.ಕೆ. ಪಾಟೀಲ  
ಅಧ್ಯಕ್ಷರು

## ಪತಿಯ ಚೆಕ್ ಬೌನ್ಸ್ ಆದರೆ ಪತ್ನಿ ವಿರುದ್ಧ ಪ್ರಕರಣ ದಾಖಲಿಸುವಂತಿಲ್ಲ

**ಬೆಂಗಳೂರು :** ಪತಿ ಸಹಿಯಿರುವ ಚೆಕ್ ಬೌನ್ಸ್ ಆದರೆ ಆತನ ಪತ್ನಿ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ, ಆ ಮಹಿಳೆಯ ವಿರುದ್ಧ ಎನ್‌ಐ ಕಾಯಿದೆ ಸೆಕ್ಷನ್ 138ರಡಿ ಹೂಡಿದ್ದ ಚೆಕ್ ಬೌನ್ಸ್ ದೂರನ್ನು ರದ್ದುಪಡಿಸಿದೆ.

ಬೆಂಗಳೂರಿನ ವೀಣಾಶ್ರೀ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯ.ಎಂ.ಎ. ಅರುಣ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.

”ಪ್ರಕರಣದಲ್ಲಿ ಚೆಕ್‌ಗೆ ಅರ್ಜಿದಾರರೇ ಸಹಿ ಹಾಕಿಲ್ಲ. ವಿತರಿಸಲಾಗಿರುವ ಚೆಕ್‌ಗೆ ಸಂಬಂಧಿಸಿದ ಖಾತೆ ಜಂಟಿ ಖಾತೆಯೂ ಅಲ್ಲ. ಅರ್ಜಿದಾರರ ಪತಿ ಚೆಕ್ ನೀಡಿರುವುದಾಗಿ ದೂರುದಾರರೇ ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಇನ್ನು ಪ್ರಕರಣದಲ್ಲಿ ಮೂವರು ಆರೋಪಿಗಳಿದ್ದು, ಅವರು ಕಂಪನಿ, ಸಂಸ್ಥೆ ಅಥವಾ ಸಂಘವನ್ನು ಆರಂಭಿಸಿಲ್ಲ. ಇಂತಹ ಸಂದರ್ಭದಲ್ಲಿ ಪತಿ ವಿತರಿಸಿದ ಚೆಕ್‌ನ ಬೌನ್ಸ್ ಪ್ರಕರಣದಲ್ಲಿ ಅರ್ಜಿದಾರರನ್ನು ಆರೋಪಿ ಮಾಡಲಾಗದು” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

**ಪ್ರಕರಣದ ಹಿನ್ನೆಲೆ :** ವೀಣಾಶ್ರೀ ಪತಿ ಹಾಗೂ ಅತ್ತೆ, ಶಂಕರ್ ಎಂಬುವವರಿಂದ ಒಂದಷ್ಟು ಹಣ ಸಾಲ ಪಡೆದಿದ್ದರು. ಸಾಲ ಮರುಪಾವತಿಗೆ ಭದ್ರತಾ ಖಾತೆಯಾಗಿ ವೀಣಾಶ್ರೀ ಪತಿ ಸಹಿ ಇರುವ ಚೆಕ್ ವಿತರಿಸಲಾಗಿತ್ತು. ಆ ಚೆಕ್ ಬೌನ್ಸ್ ಆದ ಕಾರಣ, 2017ರಲ್ಲಿ 22ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಶಂಕರ್ ದೂರು ದಾಖಲಿಸಿದ್ದರು.

ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ವೀಣಾಶ್ರೀ, ತಮ್ಮ ವಿರುದ್ಧದ ದೂರು ರದ್ದುಪಡಿಸಲು ಕೋರಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಬೌನ್ಸ್ ಆಗಿರುವ ಚೆಕ್‌ಗೆ ತಾವು ಸಹಿ ಹಾಕಿಲ್ಲ. ಪತಿಯಷ್ಟೇ ಸಹಿ ಹಾಕಿರುವ ಕಾರಣ ತಮ್ಮನ್ನು ವಿಚಾರಣೆಗೆ ಗುರಿಪಡಿಸಲು ಸಾಧ್ಯವಿಲ್ಲ” ಎಂದು ವಾದಿಸಿದ್ದರು.

## ಮುಂಚಿತವಾಗಿಯೇ ಹಣದುಬ್ಬರ ದರ ಹೆಚ್ಚಿಸಿದ್ದರೆ ಆರ್ಥಿಕತೆ ಪೂರ್ತಿ ಕುಸಿಯುತ್ತಿತ್ತು : ಆರ್‌ಬಿಐ ಗವರ್ನರ್

**ನವದೆಹಲಿ :** ಭಾರತದಲ್ಲಿ ಹಣದುಬ್ಬರ ಬಹಳಷ್ಟು ಕಾಟ ನೀಡುತ್ತಿದೆ. ಸತತ ಮೂರು ತ್ರೈಮಾಸಿಕ ಅವಧಿಯಲ್ಲಿ ತಾಳಿಕೆಯ ಮಟ್ಟವಾದ ಶೇ. 6ಕ್ಕಿಂತ ಹೆಚ್ಚೇ ಇದೆ. ಹಣದುಬ್ಬರ ಇಳಿಸಲು ಯಾಕೆ ವೈಫಲ್ಯವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಆರ್‌ಬಿಐ ವಿವರಣೆ ನೀಡಬೇಕಿದೆ. ಇದರ ಮಧ್ಯೆ ಬ್ಯಾಂಕರ್‌ಗಳ ವಾರ್ಷಿಕ ಸಮಾವೇಶ ನಡೆಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಹಣದುಬ್ಬರ, ರೂಪಾಯಿ ಮೌಲ್ಯ, ಬೆಲೆ ಏರಿಕೆ ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡಿದರು.



ಹಣದುಬ್ಬರ ನಿಯಂತ್ರಣಕ್ಕೆ ವಿಫಲವಾಗಿದ್ದೇಕೆ ಎಂದು ಕಾರಣಗಳನ್ನು ನೀಡಿ ಆರ್‌ಬಿಐ ಕೇಂದ್ರಕ್ಕೆ ಬರೆಯುವ ಪತ್ರವನ್ನು ಬಹಿರಂಗಪಡಿಸದಿರಲು ನಿರ್ಧರಿಸಲಾಗಿದೆ. ಈ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಆರ್‌ಬಿಐ ಗವರ್ನರ್, ಸರ್ಕಾರಕ್ಕೆ ಬರೆಯುವ ಪತ್ರವನ್ನು ಬಿಡುಗಡೆ ಮಾಡದೇ ಇದ್ದರೆ ಪಾರದರ್ಶಕತೆಗೆ ಧಕ್ಕೆಯಾಗುತ್ತದೆ ಎನ್ನಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಭಾರತದಲ್ಲಿ ಹಣದುಬ್ಬರ ಶೇ. 4ರಷ್ಟು ಇರಬೇಕು ಎಂಬುದು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಮಾಡಿರುವ ಗುರಿ. ಶೇ. 2ರ ಆಸುಪಾಸು ತಾಳಿಕೆಯ ಮಟ್ಟ ಎಂದು ನಿಶ್ಚಯಿಸಲಾಗಿತ್ತು. ಅಂದರೆ ಹಣದುಬ್ಬರ ಶೇ. 2-6ರ ಶ್ರೇಣಿಯಲ್ಲಿ ಇರಬೇಕು ಎಂಬುದು ಗುರಿಯಾಗಿತ್ತು. ಆದರೆ, ಸತತ ಮೂರು ತ್ರೈಮಾಸಿಕದಲ್ಲಿ ಈ ಗುರಿ ತಲುಪಲು ಸಾಧ್ಯವಾಗಿಲ್ಲ. ಸದ್ಯ ಹಣದುಬ್ಬರ ಶೇ. 7.41 ಇದೆ.

**ಆರ್ಥಿಕತೆ ಅಧಃಪತನವಾಗುತ್ತಿತ್ತು :** ಹಣದುಬ್ಬರ ದರ ತಾಳಿಕೆಯ ಮಟ್ಟ ಮೀರಿದಾಕ್ಷಣವೇ ಯಾಕೆ ಬಡ್ಡಿ ದರ ಹೆಚ್ಚಿಸಲಿಲ್ಲ. ಬಹಳ ತಡವಾಗಿ ಬಡ್ಡಿ ದರ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಎಂಬಿತ್ಯಾದಿ ಪ್ರಶ್ನೆಗಳು ಆರ್‌ಬಿಐ ಮುಂದಿವೆ. ಆದರೆ, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಪ್ರಶ್ನೆಗಳಿಗೆ ಉತ್ತರ ನೀಡಿದ್ದು, ಒಂದು ವೇಳೆ ಆರ್‌ಬಿಐ ಬಹಳ ಮುಂಚಿತವಾಗಿಯೇ ಬಡ್ಡಿ ಏರಿಕೆ ಮಾಡಿದ್ದರೆ ಆರ್ಥಿಕತೆಗೆ ಕಷ್ಟವಾಗುತ್ತಿತ್ತು ಎಂದು ಸಮರ್ಥಿಸಿಕೊಂಡರು.

"ಹಣದುಬ್ಬರ ಹೆಚ್ಚಾದಾಗ ಬಡ್ಡಿ ದರ ಹೆಚ್ಚಿಸದೇ ಆರ್ಥಿಕತೆಗೆ ಬಲ ಕೊಡಲು

ಆರ್‌ಬಿಐ ನಿರ್ಧರಿಸಿತು. ಬಡ್ಡಿ ದರ ಕಡಿಮೆ ಇರಿಸುವ ಮೂಲಕ ಆರ್ಥಿಕತೆ ಪೂರ್ಣವಾಗಿ ಕುಸಿಯುವುದನ್ನು ತಡೆದವು" ಎಂದರು.

**ಅರ್ಜುನನ ಗಮನ :** ಹಣದುಬ್ಬರ ಎತ್ತ ಸಾಗುತ್ತಿದೆ ಎಂದು ಗಮನಿಸುತ್ತಿದ್ದೇವೆ. ಹಣದುಬ್ಬರದ ಮೇಲೆ ಅರ್ಜುನನ ಕಣ್ಣಿಟ್ಟೇ ಇರುತ್ತೇವೆ ಎಂದು ಆರ್‌ಬಿಐ ಗವರ್ನರ್ ಹೇಳಿದರು. "ಭಾರತದ ಆರ್ಥಿಕತೆ ಬಹಳ ಸ್ಥಿರ ರೀತಿಯಲ್ಲಿ ಬೆಳೆಯುತ್ತಿದೆ. ಐಎಂಎಫ್ ಪ್ರಕಾರ ಅತಿ ವೇಗವಾಗಿ ಪ್ರಗತಿ ಸಾಧಿಸುತ್ತಿರುವ ಪ್ರಮುಖ

ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಿರಲಿದೆ. ಹಣದುಬ್ಬರದ ಟ್ರೆಂಡ್ ಹೇಗಿದೆ ಎಂದು ನಿರಂತರವಾಗಿ ಗಮನಿಸುತ್ತಿದ್ದೇವೆ. ಅದರತ್ತ ಅರ್ಜುನನ ಕಣ್ಣಿಟ್ಟಿರುತ್ತೇವೆ" ಎಂದು ಅವರು ಎಫ್‌ಐಬಿಎಸಿ ಕಾನ್ಫರೆನ್ಸ್‌ನಲ್ಲಿ ತಿಳಿಸಿದರು. ಆರ್‌ಬಿಐ ಗವರ್ನರ್ ಅವರು ಇಲ್ಲಿ ಮಹಾಭಾರತದ ಅರ್ಜುನನ ಏಕಾಗ್ರಚಿತ್ತತೆಯನ್ನು ಉಲ್ಲೇಖಿಸಿದ್ದಾರೆ.

**ಹಣದುಬ್ಬರ ತಹಬದಿಗೆ ಬರುವ ವಿಶ್ವಾಸ :** ಇದೇ ವೇಳೆ ಶಕ್ತಿಕಾಂತ ದಾಸ್ ಅವರು ಹಣದುಬ್ಬರ ಏರಿಕೆ ನಿಯಂತ್ರಣಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಣದುಬ್ಬರ ನಿಯಂತ್ರಿಸಲು ಆರ್‌ಬಿಐ ಕಳೆದ ಮೂರು ಬಾರಿ ಸತತವಾಗಿ ಬಡ್ಡಿ ದರ ಏರಿಕೆ ಮಾಡಿದೆ. ಮೇ ತಿಂಗಳಿನಿಂದೀಚೆ 190 ಬೇಸಿಸ್ ಪಾಯಿಂಟ್‌ಗಳಷ್ಟು ದರ ಏರಿಕೆ ಆಗಿದೆ. ಮೇ ತಿಂಗಳಲ್ಲಿ ಶೇ. 4ರಷ್ಟಿದ್ದ ರೆಪೋ ದರ ಈಗ ಶೇ. 5.9 ಆಗಿದೆ. ಅಮೆರಿಕದಲ್ಲಿ ಬಡ್ಡಿ ದರ ಏರಿಕೆ ಆರಂಭಿಸಿದ ಬಳಿಕ ಭಾರತದಲ್ಲಿ ಆರ್‌ಬಿಐ ಬಡ್ಡಿ ದರ ಏರಿಸತೊಡಗಿದ್ದು, ಈಗ ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರ ಏರಿಕೆ ನಿಲ್ಲಿಸುವ ಸಾಧ್ಯತೆ ಇದೆ. ಹೀಗಾಗಿ, ಆರ್‌ಬಿಐನಿಂದ ಈ ಬಾರಿ ಬಡ್ಡಿ ದರ ಯಥಾಸ್ಥಿತಿಯಲ್ಲೇ ಇರುವ ಸಾಧ್ಯತೆ ಇದೆ.

ನವೆಂಬರ್ 3ರಂದು ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ನಡೆಸುತ್ತಿದ್ದು, ಹಣದುಬ್ಬರ ನಿಯಂತ್ರಣ ವೈಫಲ್ಯ ಯಾಕಾಯಿತು ಎಂದು ಸರ್ಕಾರಕ್ಕೆ ಉತ್ತರ ಸಲ್ಲಿಸಲು ಕಾರಣಗಳನ್ನು ಚರ್ಚಿಸಲಿದೆ. ಆದರೆ, ಆರ್‌ಬಿಐ ಸಲ್ಲಿಸಿರುವ ವರದಿಯನ್ನು ಸಾರ್ವತ್ರಿಕಗೊಳಿಸಲಾಗುವುದಿಲ್ಲ.

### ಇ-ಸ್ಟ್ಯಾಂಪಿಂಗ್ ನಿರ್ವಹಣೆಯ ಕುರಿತು ಸಮಾಲೋಚನಾ ಸಭೆ

**ಬೆಂಗಳೂರು :** ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳಕ್ಕೆ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ.,ನ ಸಹಾಯಕ ವೈಸ್ ಪ್ರೆಸಿಡೆಂಟ್ ಶ್ರೀ ಪ್ರಮೋದ ಜೋಶಿ ರವರು ಭೇಟಿ ನೀಡಿ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೇ ಯವರೊಂದಿಗೆ ಇ-ಸ್ಟ್ಯಾಂಪಿಂಗ್ ನಿರ್ವಹಣೆಯ ಕುರಿತು ಸಮಾಲೋಚನೆ ನಡೆಸಿದರು.

ಈ ಸಮಾಲೋಚನಾ ಸಭೆಯಲ್ಲಿ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ., ನವದೆಹಲಿಯ ಹೆಡ್ ಗವರ್ನಮೆಂಟ್ ಬ್ಯುಸಿನೆಸ್ ಅಧಿಕಾರಿ, ಶ್ರೀ ವಿವೇಕ ಮುರಾನಾ, ಎಸ್‌ಎಚ್‌ಸಿಐಎಲ್‌ನ ಕರ್ನಾಟಕ ವಲಯ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಸ್ವಾಮಿ, ಅಧಿಕಾರಿ ಶ್ರೀ ಸತೀಶ್ ಕೃಷ್ಣ ರವರುಗಳು ಉಪಸ್ಥಿತರಿದ್ದರು.



**ದಿನಾಂಕ : 16.11.2022ರಂದು ಬೆಳಗಾವಿಯಲ್ಲಿ ಜರುಗಿರುವ ಸಹಕಾರ ಸಪ್ತಾಹದ ಪೂರ್ವಭಾವಿ ಸಭೆ**

**ಬೆಳಗಾವಿ :** ದಿನಾಂಕ:02.11.2022ರಂದು 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ದಿನಾಚರಣೆಯ ಅಂಗವಾಗಿ ಪೂರ್ವಭಾವಿ ಸಭೆಯು ಬೆಳಗಾವಿಯಲ್ಲಿ ಮಾನ್ಯ ಡಿ.ಟಿ. ಪಾಟೀಲರ ಮತ್ತು ಶ್ರೀ ಜಿ.ಎಂ. ಪಾಟೀಲರ ಅಧ್ಯಕ್ಷತೆಯಲ್ಲಿ ಜರುಗಿತು. ದಿನಾಂಕ:16.11.2022ರಂದು ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ನೇತೃತ್ವದಲ್ಲಿ ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ಇತರೇ ಸಹಕಾರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬೆಳಗಾವಿಯ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಪ್ರಾಂತೀಯ ಕಛೇರಿ, ಆಟೋ ನಗರದಲ್ಲಿ ಜರುಗಿದ್ದು, ಈ ಅದ್ಧೂರಿ ಸಮಾರಂಭದಲ್ಲಿ ಸಹಕಾರಿ ಮುಖಂಡರು ಹಾಗೂ ಮಾನ್ಯ ಸಚಿವರುಗಳು ಭಾಗವಹಿಸಲಿದ್ದು, ಸುಮಾರು 4000 ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಪ್ರಯುಕ್ತ, ಈ ಸಮಾರಂಭವನ್ನು ಯಶಸ್ವಿಗೊಳಿಸಲು ಪೂರ್ವಭಾವಿಯಾಗಿ ಸಹಕಾರಿ ಮುಖಂಡರೊಂದಿಗೆ ಸುದೀರ್ಘವಾಗಿ ಸಪ್ತಾಹದ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತು.



## ರೈತರು/ಸಹಕಾರಿಗಳಿಗೆ ಯಶಸ್ವಿನಿ ಆರೋಗ್ಯ ವಿಮೆ ನೋಂದಣಿ ಆರಂಭ

**ಬೆಂಗಳೂರು :** ರೈತರು/ಸಹಕಾರಿ ಕುಟುಂಬಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಯಶಸ್ವಿನಿ ಯೋಜನೆಯನ್ನು ಪರಿಷ್ಕರಿಸಿ ಮರು ಜಾರಿಗೊಳಿಸಿ ಆದೇಶ ಹೊರಡಿಸಿದ್ದು, ಯಶಸ್ವಿನಿ ಆರೋಗ್ಯ ವಿಮೆಯ ನೋಂದಣಿ ಆರಂಭವಾಗಿದೆ. ರಾಜ್ಯ ಸರ್ಕಾರದ ಯಶಸ್ವಿನಿ ಯೋಜನೆ ಜನವರಿ 1 ರಿಂದ ಜಾರಿಗೆ ಬರಲಿದ್ದು, ರಾಜ್ಯದ ಸಹಕಾರ ಸಂಘಗಳ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರಿಗೆ ಯಶಸ್ವಿನಿ ಯೋಜನೆಯ ಲಾಭ ದೊರೆಯಲಿದೆ.

ರಾಜ್ಯದ ಸಹಕಾರಿ ಸಂಘದ ಸದಸ್ಯರು ತಮ್ಮ ಸಹಕಾರಿ ಸಂಘಗಳ ಮೂಲಕ ನಿಗದಿತ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡ ನಂತರ ಸಹಕಾರಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಯಶಸ್ವಿನಿ ಯೋಜನೆಯ ನೆಟ್ ವರ್ಕ್ ವ್ಯಾಪ್ತಿಯ ಯಾವುದೇ ಆಸ್ಪತ್ರೆಯಲ್ಲಿ ವಾರ್ಷಿಕ ಗರಿಷ್ಠ 5 ಲಕ್ಷ ರೂ.ವರೆಗೆ ಚಿಕಿತ್ಸೆ ಪಡೆಯಬಹುದು. ಸದಸ್ಯರಿಗೆ 2023 ರ ಜನವರಿ 1 ರಿಂದ ಡಿಸೆಂಬರ್ 31 ರವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿ ನಂತರ ಮತ್ತೆ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.

## ಎಂ.ಸಿ.ಸಿ. ಬ್ಯಾಂಕಿನ ಬಿ.ಸಿ. ರೋಡ್ ಶಾಖೆಯ ಗ್ರಾಹಕ ಸಂಪರ್ಕ ಸಭೆ

ಬ್ಯಾಂಕಿನ ಶತಮಾನೋತ್ಸರ ದಶಮಾನೋತ್ಸವದ ಅಂಗವಾಗಿ ಮಂಗಳೂರು ಕಛೇರಿಗೆ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್ (ಎಂ.ಸಿ.ಸಿ. ಬ್ಯಾಂಕ್ ಲಿಮಿಟೆಡ್) ಬಿ.ಸಿ.ರೋಡ್ ಶಾಖೆಯ ಗ್ರಾಹಕ ಸಂಪರ್ಕ ಸಭೆಯು ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೋರವರು ಅಧ್ಯಕ್ಷತೆಯಲ್ಲಿ ಜರುಗಿತು. ಅಲ್ಲಿಪಾದೆ ಸಂತ ಅಂತೋನಿ ಚರ್ಚಿನ ಧರ್ಮಗುರುಗಳಾದ ವಂದನೀಯ ಗುರು ಪ್ರೆಡಿಕ್



ಮೊಂತೇರೋರವರು ದೀಪ ಬೆಳಗಿಸುವ ಮೂಲಕ ಗ್ರಾಹಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಬಿಸಿರೋಡ್ ಶಾಖೆಯಲ್ಲಿ ಪ್ರತಿಯೊಬ್ಬ ಗ್ರಾಹಕರಿಗೆ, ವಿಶೇಷವಾಗಿ ಹಿರಿಯ ನಾಗರಿಕರಿಗೆ ನೀಡಿದ ವೈಯಕ್ತಿಕ ಗೌರವ ಮತ್ತು ಸೇವೆಯನ್ನು ಶ್ಲಾಘಿಸಿದರು. ಆಧುನಿಕ ಸಮಾಜದಲ್ಲಿ ಇಂತಹ ಗ್ರಾಹಕರ ಸಂಪರ್ಕ ಸಭೆಗಳು ತುಂಬಾ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು. ಎಂ.ಸಿ.ಸಿ. ಬ್ಯಾಂಕ್ ಅತ್ಯುತ್ತಮ ಮತ್ತು ಗ್ರಾಹಕ ಸ್ನೇಹಿ ವಾತಾವರಣವನ್ನು ಹೊಂದಿರುವ ಪ್ರತಿಷ್ಠಿತ ಬ್ಯಾಂಕ್ ಆಗಿದೆ. ಸಮಾಜಕ್ಕೆ 110 ವರ್ಷಗಳ ಸೇವೆಯನ್ನು ಪೂರೈಸಿದ ಬ್ಯಾಂಕನ್ನು ಅಭಿನಂದಿಸಿದ ಅವರು ಬ್ಯಾಂಕಿನ ಮುಂದಿನ ಎಲ್ಲಾ ಯೋಜನೆಗಳಿಗೆ ಶುಭ ಹಾರೈಸಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಪಿಯುಸ್ ಎಲ್. ರೊಡ್ರಿಗಸ್ ಮುಖ್ಯ ಅತಿಥಿಯಾಗಿದ್ದರು. ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ಬಂಟ್ವಾಳ ಇದರ ಅಧ್ಯಕ್ಷ ಹಾಗೂ ವಕೀಲರು ಮತ್ತು ನೋಟರಿ ಅರುಣ್ ರೋಶನ್ ಡಿಸೋಜ, ಉದ್ಯಮಿ ಮತ್ತು ಲಯನ್ಸ್ ಕ್ಲಬ್, ಬಂಟ್ವಾಳ ಇದರ ಮಾಜಿ ವಲಯಾಧ್ಯಕ್ಷರಾದ ಸಂಜೀವ ಶೆಟ್ಟಿ, ಫೇಮಸ್ ಫುಟ್‌ವೇರ್, ಬಿ.ಸಿ.ರೋಡ್ ಇದರ ಮಾಲೀಕರಾದ ಅಬ್ದುಲ್ ಅಝೀಜ್, ಅಮ್ಮಾಡಿ ಗ್ರಾಮ ಪಂಚಾಯತ್ ಸದಸ್ಯ ಮತ್ತು ಮಾಜಿ ಅಧ್ಯಕ್ಷರಾದ ಭಾರತಿ ಎಸ್. ಚೌಟ ಗೌರವಾನ್ವಿತ ಅತಿಥಿಗಳಾಗಿದ್ದರು.

ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕರುಗಳಾದ ಸುಶಾಂತ್ ಸಲ್ದಾನ್ಹಾ, ರೋಶನ್ ಡಿಸೋಜ, ಆಂಡ್ರ್ಯೂ ಡಿಸೋಜಾ, ಜೋಸೆಫ್ ಅನಿಲ್ ಪತ್ರಾವೊ, ಜೆ. ಪಿ. ರೊಡ್ರಿಗಸ್, ಡೆವಿಡ್ ಡಿಸೋಜ, ಐರಿನ್ ರೆಬೆಲ್ಲೊ, ಫೆಲಿಕ್ಸ್ ಡಿಕ್ರೂಜ್, ಆಲ್ವಿನ್ ಪ್ರಶಾಂತ್ ಮೊಂತೇರೊ, ಶರ್ಮಿಳ ಡಯನ್ ಮಿನೆಜಸ್ ಮತ್ತು ಉಪ ಮಹಾಪ್ರಬಂಧಕ ರಾಜ್ ಎಫ್. ಮಿನೆಜಸ್ ಇವರೆಲ್ಲರೂ ಈ ಸಭೆಯಲ್ಲಿ ಉಪಸ್ಥಿತರಿದ್ದರು. ಮಹಾಪ್ರಬಂಧಕ ಸುನಿಲ್ ಮಿನೆಜಸ್‌ರವರು ಗ್ರಾಹಕರ ಸಭೆಯ ಮಹತ್ವವನ್ನು ವಿವರಿಸಿದರು. ಬಿ.ಸಿ.ರಸ್ತೆ ಶಾಖೆಯ ಸಹಾಯಕ ನಿರ್ದೇಶಕರಾದ ಹೆರಾಲ್ಡ್ ಮೊಂತೇರೋರವರು ಸ್ವಾಗತಿಸಿದರು. ಶಾಖಾ ಪ್ರಬಂಧಕ ಎಡ್ವಾ ನೊರೊನ್ಹಾ ವಂದಿಸಿದರು. ರೋಶನ್ ಕ್ರಾಸ್ತಾ ನಿರೂಪಿಸಿದರು.

## ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ ನ್ನಿ, ಬಾಗಲಕೋಟೆ : 105ನೇ ವಾರ್ಷಿಕ ಮಹಾಸಭೆ



**ಬಾಗಲಕೋಟೆ :** ದಿನಾಂಕ : 18.09.2022ರಂದು ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕಿನ ಆವರಣದಲ್ಲಿರುವ 'ಬಸವ ಕಲಾ ವೇದಿಕೆ'ಯಲ್ಲಿ ಜರುಗಿದ ಬ್ಯಾಂಕಿನ 105ನೇ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಪ್ರಕಾಶ ತಪಶೆಟ್ಟಿಯವರು ಮಾತನಾಡಿ ಬ್ಯಾಂಕು ಆಧುನಿಕ ತಂತ್ರಜ್ಞಾನದ ಎಲ್ಲ ಸೌಲಭ್ಯಗಳನ್ನು ಅಳವಡಿಸಿಕೊಂಡಿದೆ. ಎಲ್ಲ ಶಾಖೆಗಳಿಗೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆ, ಮೊಬೈಲ ಬ್ಯಾಂಕಿಂಗ್ ವ್ಯವಸ್ಥೆ, ಆಧುನಿಕ ತಂತ್ರಜ್ಞಾನದ ಎಲ್ಲ ಸೌಲಭ್ಯಗಳನ್ನು ಅಳವಡಿಸಿಕೊಂಡಿದೆ. ನಮ್ಮ ಬ್ಯಾಂಕು ಆರ್ಥಿಕ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿರದೆ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಕಲೆ, ಕ್ರೀಡೆ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲೂ ಗುರುತಿಸಿಕೊಂಡು ರಾಜ್ಯದಲ್ಲಿಯೇ 'ಬಹುಮುಖ ಸಂಸ್ಕೃತಿಯ ಸಹಕಾರದ ದೇಗುಲ' ಎನಿಸಿಕೊಂಡಿದೆ.

ಇದೇ ಸಂದರ್ಭದಲ್ಲಿ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಿಬ್ಬಂದಿ ಶ್ರೀ ಗುಂಡಪ್ಪ ಅಮರಪ್ಪ ರಾಮಧಾಳ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾಚೇತನ ಯೋಜನೆ ಅಡಿಯಲ್ಲಿ ಜಿಲ್ಲೆಗೆ ಎಸ್.ಎಸ್.ಎಲ್.ಸಿ ಯಲ್ಲಿ ಪ್ರಥಮ ಸ್ಥಾನ ಪಡೆದ ಜಿಯಾಪ್ಪಾ ಉಸ್ತಾನಸಾ ಮಹಾಂದಾರ ಹಾಗೂ ದ್ವಿತೀಯ ಸ್ಥಾನ ಪಡೆದ ಕುಮಾರಿ ಪ್ರೀತಿ ಗಣೇಶ ಕಾಟವಾ ಹಾಗೂ ಪಿಯುಸಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕು. ಅಂಬುಜಾ ಕೆ. ಮಾಳಿ, ವಿಜ್ಞಾನ ವಿಭಾಗದಲ್ಲಿ ಕು. ಶೃಷ್ಟಿ ಎಸ್. ಕಂದಗಲ್, ವಾಣಿಜ್ಯ ವಿಭಾಗದಲ್ಲಿ ಕುಮಾರಿ ಖುಷಿ ಎಮ್. ಓಸ್ತಾಲ, ಶಾಸ್ತ್ರಪರವೀನ್ ಎಮ್. ಖಾಜಿ, ಕುಮಾರ ಕೃಷ್ಣಾ ಪ್ಪಿ. ಮನ್ನಿಕೇರಿ ಈ ಎಲ್ಲ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಧನ ನೀಡಲಾಯಿತು.

ಅಂತರರಾಷ್ಟ್ರೀಯ ಮಟ್ಟದ ಏಕೀಕರಣದಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದ ನಗರದ ಕೀತಿಯನ್ನು ಹೆಚ್ಚಿಸಿದ ಸಂಗಮೇಶ ಲಾಯದಗುಂದಿ, ಕಂಚಿನ ಪದಕ ಪಡೆದ ಗಣೇಶ ನಾಗರೆಶಿ, ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಂಗಾರದ ಪದಕ ಪಡೆದ ಕುಮಾರಿ ಸಂಜನಾ ಅಂಬೋರೆ, ಕುಮಾರಿ ಖುಷಿ ಎಸ್.

ವರ್ಮಾ, ಬೆಳ್ಳಿ ಪದಕ ಪಡೆದ ಕುಮಾರಿ ಸಾನ್ವಿ ಸುರೇಶ ಜಂಗಿ, ವಿದ್ಯಾಧರಿ ಗರಸಂಗಿ, ಸಿದ್ದೇಶ ಎಸ್. ಜಂಗಿ ಇವರೆಲ್ಲರನ್ನು ಅಧ್ಯಕ್ಷರು ಸನ್ಮಾನಿಸಿ ಗೌರವ ಧನ ನೀಡಿದರು. ಹಾಗೆಯೇ ಅಂತರರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದ ಧಾನಮ್ಮ ಚಿಚಿಖಂಡಿ, ರಾಷ್ಟ್ರೀಯ ಮಟ್ಟದಲ್ಲಿ ಬಂಗಾರದ ಪದಕ ಪಡೆದ ಸೌಮ್ಯ ಅಂತಾಪೂರ ಇವರೆಲ್ಲರನ್ನು ಅಧ್ಯಕ್ಷರು ಸನ್ಮಾನಿಸಿ ಗೌರವಧನ ನೀಡಿದರು.

ಇದೇ ಸಂದರ್ಭದಲ್ಲಿ ನೂತನ ಶಾಖಾ ಮಾರ್ಗದರ್ಶಕರಾದ ಮುಧೋಳ ಶಾಖೆಯ ಜಗದೀಶ ಪಾಟೀಲ, ಗದಗ ಶಾಖೆಯ ವೀರಪ್ಪ ಅಂದಾನಪ್ಪ ಪಟ್ಟಣಶೆಟ್ಟಿ, ಹುಚ್ಚಣ್ಣಿ ರೇವಣಪ್ಪ ಶಹಾಪೂರ, ಮಲ್ಲಿಕಾರ್ಜುನ ಎಸ್. ಅಂಗಡಿ ಇವರೆಲ್ಲರನ್ನು ಗೌರವಿಸಿ ಸನ್ಮಾನಿಸಲಾಯಿತು. ಉಚಿತ ಕೌಶಲ್ಯ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದ ತರಬೇತುದಾರರಿಗೆ ಪ್ರಮಾಣ ಪತ್ರ ನೀಡಲಾಯಿತು.

ವಿವೇಕಾನಂದ ಕೇವಾಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಅಧಿಕಾರಿಗಳಾದ ಬಿ.ಎಸ್. ನಾವಲಗಿ, ಎಸ್.ಬಿ. ಬದಾಮಿ, ಎಮ್.ಎಸ್.ಗುಡಗುಂಟಿ, ಪಿ.ಎಮ್. ಹಿರೇಮಠ, ವಿಜಯಕುಮಾರ ದೊಡಮನಿ, ಶ್ರೀಮತಿ ಬಿ.ಜಿ. ಹೊನವಾಡ, ಪಿ.ಎನ್. ಹಳ್ಳಿಕೇರಿ ಮಹಾಸಭೆಯಲ್ಲಿ ವಿಷಯಗಳನ್ನು ಮಂಡಿಸಿ ಒಪ್ಪಿಗೆ ಪಡೆದರು.

ವೇದಿಕೆಯಲ್ಲಿ ನಿರ್ದೇಶಕರಾದ ಸಿ.ಟಿ. ಪಾಟೀಲ, ಎಚ್.ಎಸ್. ರಾಠೋಡ್, ಪಿ.ಪಿ. ಶಿರಗಣ್ಣವರ, ಎಸ್.ಸಿ. ಆರಬ್ಬಿ, ಪಿ.ಪಿ. ಕಲಬುರ್ಗಿ, ಎಸ್.ಟಿ. ಬಳ್ಳಾರಿ, ಬಿ.ಎಮ್.ಈಟಿ, ಎಸ್.ಎಸ್. ಕಂಕಣಮೇಲಿ, ಆರ್.ವಾಯ್, ಪಟ್ಟಣದ, ಶಶಿಧರ ಜಿಗಳೂರ, ಎಸ್.ಎಸ್. ಗೋಡಿ, ಎನ್.ಎಫ್. ಪಲ್ಲೇದ, ಎಸ್.ಎಸ್.ಜಂಗಿ, ಶ್ರೀಮತಿ ಜೆ.ಸಿ. ಅಬ್ಬಲಪುರ, ಶ್ರೀಮತಿ ಯು.ಎಸ್. ಜಿಗಜಿನ್ನಿ, ಎನ್.ಆರ್. ಕುಲಕರ್ಣಿ, ಬಿ.ಎಸ್. ಹಿರೇಗೌಡರ ಉಪಸ್ಥಿತರಿದ್ದರು. ಕೊನೆಯಲ್ಲಿ ಉಪಾಧ್ಯಕ್ಷರಾದ ಎಮ್.ಜಿ. ವಾಲಿ, ವಕೀಲರು ವಂದಿಸಿದರು. ಕಾರ್ಯಕ್ರಮವನ್ನು ಸಂಜಯ ನಡುವಿನಮನಿ, ಮಹಾಬಲೇಶ್ವರ ಗುಡಗುಂಟಿ ನಿರೂಪಿಸಿದರು. ದೂರದರ್ಶನ ಕಲಾವಿದರಾದ ಸಂತೋಷ ಗದ್ದನಕೇರಿಯವರ ಸಂಗೀತ ಕಾರ್ಯಕ್ರಮ ಜರುಗಿತು.

### ಸಹಕಾರ ಶಿಕ್ಷಣ ನಿಧಿ ಸಲ್ಲಿಕೆ

**ಬೆಂಗಳೂರು:** ಟೆಕ್ನಿಕ್ಯೆಲ್ ಕೋ-ಆಪರೇಟಿವ್ ಬ್ಯಾಂಕಿನ 2021-22ನೇ ಸಾಲಿನ ಸಹಕಾರ ಶಿಕ್ಷಣ ನಿಧಿ ಚೆಕ್‌ನ್ನು ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಎಚ್. ಪಾರ್ಥಸಾರಥಿ ಮತ್ತು ಬ್ಯಾಂಕಿನ ಅನುಪಾಲನಾ ಅಧಿಕಾರಿ ಶ್ರೀ ಬಿ. ಶ್ರೀನಿವಾಸ್‌ಮೂರ್ತಿರವರು ಮಹಾಮಂಡಳದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರಿಗೆ ಸಲ್ಲಿಸಿದರು.



## ಶ್ರೀಮಂತಿಕೆಗೆ ನೆರವಾಗುವ ಸಾಲ

► ರಾಜೀಶ್‌ಕುಮಾರ್ ಟಿ.ಆರ್., ಚಾರ್ಟರ್ಡ್ ಅಕೌಂಟೆಂಟ್

ಸಾಲ ಅಂದರೆ ಸಾಕು ಅನೇಕರು ಭಯ ಬೀಳುತ್ತಾರೆ. ಸಾಲದಿಂದ ಹೊರಬರುವುದು ಹೇಗೆ ಎನ್ನುವುದನ್ನು ತಿಳಿಸುವ ಅನೇಕ ಪುಸ್ತಕಗಳು, ವಿಡಿಯೋಗಳು, ಟಿ.ವಿ. ಕಾರ್ಯಕ್ರಮಗಳು ಇವೆ. ಆದರೆ, ನಿಮಗೆ ಗೊತ್ತಾ? ಸರಿಯಾದ ರೀತಿಯಲ್ಲಿ ಸಾಲವನ್ನು ಬಳಸಿಕೊಂಡರೆ ಅದರಿಂದ ಸಂಪತ್ತು ಸೃಷ್ಟಿಸಲು ಸಾಧ್ಯವಿದೆ. ಸಂಪತ್ತು ವೃದ್ಧಿಗೆ ಸಾಲ ಮಾಡುವುದನ್ನು ಹಣಕಾಸು ನಿರ್ವಹಣೆಯ ಪರಿಭಾಷೆಯಲ್ಲಿ 'ಲೀವರೇಜಿಂಗ್' ಎಂದು ಕರೆಯುತ್ತಾರೆ.

ಲೀವರೇಜಿಂಗ್ ಅಂದರೆ: ಸಾಲವಾಗಿ ಪಡೆದ ಹಣವನ್ನು ಸದ್ವಿನಿಯೋಗ ಮಾಡಿಕೊಂಡು, ಸಂಪತ್ತು ಸೃಷ್ಟಿಸಿ, ಶ್ರೀಮಂತಿಕೆಯತ್ತ ಹೆಜ್ಜೆ ಇರಿಸುವ ಪ್ರಕ್ರಿಯೆಯನ್ನು 'ಲೀವರೇಜಿಂಗ್' ಎಂದು ಕರೆಯಬಹುದು. ಇಲ್ಲಿ ಸಾಲವಾಗಿ ಪಡೆದ ಬಂಡವಾಳಕ್ಕೆ ಪಾವತಿಸುವ ಬಡ್ಡಿಯಂತ ಹೆಚ್ಚಿನ ಲಾಭವನ್ನು ಕಂಡುಕೊಳ್ಳುವುದು ಬಹಳ ಮುಖ್ಯ. ಉದಾಹರಣೆಗೆ, ಸುಮಾರು ರೂ.1 ಕೋಟಿ ಮೌಲ್ಯದ ವಾಣಿಜ್ಯ ಆಸ್ತಿಯೊಂದು ಮಾರಾಟಕ್ಕೆ ಲಭ್ಯವಿದ್ದು ಅದನ್ನು ಖರೀದಿಸಬೇಕು ಎನ್ನುವ ಬಯಕೆ ನಿಮ್ಮದು ಎಂದುಕೊಳ್ಳಿ. ಈ ಸನ್ನಿವೇಶದಲ್ಲಿ ನಿಮ್ಮ ಬಳಿ ರೂ.30 ಲಕ್ಷ ಉಳಿತಾಯದ ಹಣವಿದೆ ಎಂದು ಭಾವಿಸಿ. ಆ ಹಣದ ಜೊತೆಗೆ ರೂ.70 ಲಕ್ಷ ಸಾಲ ಪಡೆದು ನೀವು ವಾಣಿಜ್ಯ ಆಸ್ತಿ ಖರೀದಿಸಿ, ಅದರಿಂದ ಬರುವ ಆದಾಯದಲ್ಲಿ ಸಾಲ ತೀರಿಸಿಕೊಂಡು, ಆ ವಾಣಿಜ್ಯ ಆಸ್ತಿಯನ್ನು ನಿಮ್ಮದಾಗಿಸಿಕೊಳ್ಳಬಹುದು.

ಈ ರೀತಿ ಆಸ್ತಿ ಗಳಿಕೆಗಾಗಿ ಸಾಲ ಬಳಸಿಕೊಳ್ಳುವುದನ್ನು 'ಲೀವರೇಜಿಂಗ್' ಎಂದು ಕರೆಯಬಹುದು. ದಿಗ್ಗಜ ಉದ್ಯಮಿಗಳೂ 'ಲೀವರೇಜಿಂಗ್' ಬಳಸಿ ಸಂಪತ್ತು ಸೃಷ್ಟಿಸಿದ್ದಾರೆ. ಉತ್ತಮ ಕಂಪನಿಗಳು ಖರೀದಿಗೆ ಸಿಕ್ಕಾಗ ಅವುಗಳನ್ನು ತೆಕ್ಕೆಗೆ ತೆಗೆದುಕೊಳ್ಳಲು ಸಾಲದ ಮೊರೆ ಹೋದ ಉದ್ಯಮಿಗಳ ಸಂಖ್ಯೆ ದೊಡ್ಡದಿದೆ. ಸಾಲ ಮಾಡಿ ಮತ್ತೊಂದು ಸಹವರ್ತಿ ಉದ್ಯಮವನ್ನು ಖರೀದಿಸಿದಾಗ ತಮ್ಮ ಉದ್ದಿಮೆಯ ವಿಸ್ತರಣೆ ಸಾಧ್ಯವಾಗಿ ಮತ್ತಷ್ಟು ಸಂಪತ್ತು ಸೃಷ್ಟಿಸಲು ಸಾಧ್ಯವಾಗುತ್ತದೆ.

**ಒಳ್ಳೆಯ ಸಾಲ, ಕೆಟ್ಟ ಸಾಲ :** ಎಲ್ಲದಕ್ಕೂ ನಿಮಗೆ ಸುಲಭದಲ್ಲಿ ಸಾಲ ಸಿಗುವ ಕಾಲವಿರು. ಆದರೆ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಎಲ್ಲವನ್ನೂ ಸಾಲದ ಮೂಲಕವೇ ಖರೀದಿ ಮಾಡುವ ಗೋಜಿಗೆ ಹೋಗಬೇಡಿ. ಸಾಲದಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ ಎಂದಾದರೆ, ಅಂತಹ ಸಾಲ ಮಾಡಿದರೆ ತೊಂದರೆ ಇಲ್ಲ. ಉದಾಹರಣೆಗೆ ಮನೆ ಖರೀದಿಗೆ, ನಿವೇಶನ ಖರೀದಿಗೆ, ವಾಣಿಜ್ಯ ಕಟ್ಟಡ ಖರೀದಿಗೆ, ವಾಣಿಜ್ಯೋದ್ಯಮ ಆರಂಭಿಸಲು, ಉನ್ನತ ವಿದ್ಯಾಭ್ಯಾಸಕ್ಕೆ ವಾಣಿಜ್ಯ ವಾಹನ ಖರೀದಿಗೆ ಮಾಡುವಂತಹ ಸಾಲಗಳು ಒಳ್ಳೆಯ ಸಾಲಗಳು. ಈ ರೀತಿಯ ಸಾಲಗಳಿಂದ ನಿಮ್ಮ ಆದಾಯ ಗಳಿಕೆ ಹೆಚ್ಚುತ್ತದೆ. ಆದರೆ, ಮದುವೆ, ವಿದೇಶ ಪ್ರವಾಸದಂತಹ ವೆಚ್ಚಗಳಿಗೆ ಅನುತ್ಪಾದಕ ಸಾಲ ಮಾಡುವುದು ಕೆಟ್ಟದ್ದು. ಅದರಿಂದ ಸಂಪತ್ತು ಸೃಷ್ಟಿ ಸಾಧ್ಯವಾಗುವುದಿಲ್ಲ.

**ಲೀವರೇಜಿಂಗ್‌ಗೆ ಉದಾಹರಣೆಗಳು :**

- ವಾಣಿಜ್ಯ ಆಸ್ತಿ ಖರೀದಿಗಾಗಿ ಸಾಲ ಮಾಡುವುದು 'ಲೀವರೇಜಿಂಗ್'. ಏಕೆಂದರೆ ಇಲ್ಲಿ ಆಸ್ತಿ ಖರೀದಿಸಿದ ತಕ್ಷಣ ಆದಾಯ ಬರಲು ಶುರುವಾಗುತ್ತದೆ. ದಿನ ಕಳೆದಂತೆ ಆ ವಾಣಿಜ್ಯ ಆಸ್ತಿಯ ಮೌಲ್ಯವೂ ವೃದ್ಧಿಸುತ್ತದೆ.
- ಉನ್ನತ ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡುವುದು 'ಲೀವರೇಜಿಂಗ್'. ಸಾಲ ಮಾಡಿ ಉನ್ನತ ವಿದ್ಯಾಭ್ಯಾಸ ಪೂರೈಸಿದ ನಂತರ ಉತ್ತಮ ಉದ್ಯೋಗ ದೊರೆತರೆ ನಿರಂತರ ಆದಾಯ ಬರಲು ಶುರುವಾಗುತ್ತದೆ. ಹಾಗಾಗಿ ಶಿಕ್ಷಣದ ಉದ್ದೇಶಕ್ಕಾಗಿ ಮಾಡುವ ಸಾಲ ಉತ್ಪಾದಕ ಸಾಲ ಎನಿಸಿಕೊಳ್ಳುತ್ತದೆ.
- ನಿಮ್ಮ ಬಳಿ ಒಂದಿಷ್ಟು ಉಳಿತಾಯದ ಹಣವಿದ್ದು ಅದರ ಜೊತೆಗೆ ಒಂದಿಷ್ಟು ಸಾಲ ಮಾಡಿ ಕೃಷಿ ಜಮೀನು ಖರೀದಿಸುತ್ತೀರಿ ಎಂದರೆ ಅದು 'ಲೀವರೇಜಿಂಗ್'.

**ಕೊನೆಯ ಮಾತು :** ಸಾಲ ಮಾಡಿ ಆಸ್ತಿ ಖರೀದಿಸುವುದು ಸಾಂಪ್ರದಾಯಿಕ ಹಣಕಾಸು ನಿರ್ವಹಣೆಗೆ ವಿರುದ್ಧ. ಅನೇಕರು ಈಗಲೂ ಈ ಹೂಡಿಕೆ ತಂತ್ರಗಾರಿಕೆಯನ್ನು ಒಪ್ಪುವುದಿಲ್ಲ. ಆದರೆ ಸಾಲ ಮಾಡದೆ ದೊಡ್ಡ ಮಟ್ಟದ ಸಂಪತ್ತು ಸೃಷ್ಟಿಸುತ್ತೇವೆ ಎಂದರೆ ಅದು ಆಗದ ಮಾತು. ಉತ್ಪಾದಕ ಸಾಲ, ಅಂದರೆ ಸಂಪತ್ತು ಗಳಿಕೆಯ ಉದ್ದೇಶಕ್ಕಾಗಿ ಪಡೆಯುವ ಸಾಲದಿಂದ ಹಾನಿಯಿಲ್ಲ.

## ಭಾವಪೂರ್ಣ ಶ್ರದ್ಧಾಂಜಲಿ

**ಬೆಂಗಳೂರು :** ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ನಿವೃತ್ತ ಕಾರ್ಯದರ್ಶಿಗಳೂ,



ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಒಕ್ಕೂಟದ ಸ್ಥಾಪನೆಯ ರೂವಾರಿಗಳೂ ಆಗಿದ್ದ ಎ.ಎಂ. ಪ್ರಭುದೇವ್ ಅವರು

ಇತ್ತೀಚೆಗೆ ನಿಧನರಾದರು. ಎ.ಎಂ.ಪ್ರಭುದೇವ್ ರವರ ನಿಧನಕ್ಕೆ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಎಚ್. ಕೆ. ಪಾಟೀಲರವರು, ಉಪಾಧ್ಯಕ್ಷರಾದ ಶ್ರೀ ಬಿ.ಎಸ್. ಪರಮಶಿವಯ್ಯನವರು ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿ ವರ್ಗದವರು ತೀವ್ರ ಸಂತಾಪ ವ್ಯಕ್ತಪಡಿಸಿ, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

## ಪ್ರಮುಖ ವಲಯಗಳಲ್ಲಿ ಶೇ.7.9ರಷ್ಟು ಬೆಳವಣಿಗೆ

**ನವದೆಹಲಿ :** ಎಂಟು ಮೂಲಸೌಕರ್ಯ ವಲಯಗಳು ಸೆಪ್ಟೆಂಬರ್‌ನಲ್ಲಿ ಶೇ.7.9ರಷ್ಟು ಬೆಳವಣಿಗೆ ಸಾಧಿಸಿವೆ. ಇದು ಮೂರು ತಿಂಗಳ ಗರಿಷ್ಠ ಪ್ರಮಾಣ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಈ ವಲಯಗಳಲ್ಲಿ ಶೇ.5.4ರಷ್ಟು ಬೆಳವಣಿಗೆ ಆಗಿತ್ತು. ಆಗಸ್ಟ್‌ನಲ್ಲಿ ಬೆಳವಣಿಗೆಯು ಶೇ.4.1ರಷ್ಟು ಇತ್ತು. ಜೂನ್ ತಿಂಗಳಲ್ಲಿ ಬೆಳವಣಿಗೆ ಪ್ರಮಾಣವು ಶೇ.13.1ರಷ್ಟು ಆಗಿತ್ತು. ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ (ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ) ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ವಲಯಗಳ ಬೆಳವಣಿಗೆ ಪ್ರಮಾಣ ಶೇ.9.6ರಷ್ಟು ಆಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ.16.9ರಷ್ಟು ಬೆಳವಣಿಗೆ ದಾಖಲಾಗಿತ್ತು.

ಪ್ರಮುಖ ಕೈಗಾರಿಕಾ ವಲಯಗಳ ಶಕ್ತಿಯ ಕಾರಣದಿಂದಾಗಿಯೇ ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತಿರುವ ತಾಣ ಎಂದು ಗುರುತಿಸಲಾಗುತ್ತಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ಬೆಳವಣಿಗೆ ಪ್ರಮಾಣದ ಕುರಿತು ಪ್ರತಿಕ್ರಿಯೆ ನೀಡಿರುವ ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ, ಅದಿತಿ ನಾಯರ್ ಎರಡು ತಿಂಗಳ ಕಾಲ ಮಂದಗತಿಯಲ್ಲಿದ್ದ ಬೆಳವಣಿಗೆ ಪ್ರಮಾಣವು ಸೆಪ್ಟೆಂಬರ್‌ನಲ್ಲಿ ಪುಟಿದಿದ್ದಿದೆ. ಇದರಿಂದಾಗಿ, ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು ಶೇ.4 ರಿಂದ ಶೇ.6ರ ಮಟ್ಟಕ್ಕೆ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

## » ನಿಮ್ಮ ಪ್ರಶ್ನೆ - ನಮ್ಮ ಉತ್ತರ

### ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



ನಮ್ಮ ಈ ಕೆಳಗಿನ ಪ್ರಶ್ನೆಗಳಿಗೆ ಸಮಾಧಾನ ನೀಡಿ

- ಶ್ರೀ ಗುರುಸಿದ್ಧೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿ., ಹುಬ್ಬಳ್ಳಿ.

**01. ಸಾಲವನ್ನು ಅವಧಿಗೆ ಮುನ್ನ ಹಿಂತಿರುಗಿಸಿದಲ್ಲಿ ಸಾಲದ ಮೇಲೆ ದಂಡ**

**ಬಡ್ಡಿಯನ್ನು ಹೇರಬಹುದೇ?**

ಉತ್ತರ : ವ್ಯಕ್ತಿಗಳಿಗೆ ನೀಡಿದ ಅವಧಿ ಸಾಲಕ್ಕೆ ಬದಲಾಗುತ್ತಿರುವ ದರ (Floating Rate) ದಂತೆ ಬಡ್ಡಿ ಪಾವತಿಸಬೇಕಿದ್ದಲ್ಲಿ ಅಂತಹ ಸಾಲವನ್ನು ಅವಧಿಗೆ ಮುನ್ನ ಹಿಂತಿರುಗಿಸುವ ಸಮಯದಲ್ಲಿ ಯಾವುದೇ ರೀತಿಯ ಬಡ್ಡಿ / ಶುಲ್ಕವನ್ನು ವಿಧಿಸುವಂತಿಲ್ಲ.

**02. ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ (Minimum Balance)**

**ಇಲ್ಲದಿದ್ದಲ್ಲಿ ಅಂತಹ ಖಾತೆಗಳಿಗೆ ಸೇವಾಶುಲ್ಕವನ್ನು ವಿಧಿಸಬಹುದೇ?**

ಉತ್ತರ : ಬ್ಯಾಂಕು ವಿಧಿಸುವ ವಿವಿಧ ಸೇವಾಶುಲ್ಕಗಳನ್ನು ಉಳಿತಾಯ ಖಾತೆಯಲ್ಲಿರಿಸಬೇಕಾದ ಕನಿಷ್ಠ ಮೊಬಲಗು ಮತ್ತು ಕನಿಷ್ಠ ಮೊಬಲಗನ್ನು ಇಡಲು ತಪ್ಪಿದಲ್ಲಿ ವಿಧಿಸುವ ಸೇವಾಶುಲ್ಕಗಳನ್ನು ಬ್ಯಾಂಕು ತನ್ನ ವೆಬ್‌ಸೈಟ್ / ಸೂಚನಾ ಫಲಕದಲ್ಲಿ ಪ್ರದರ್ಶಿಸಬೇಕು ಮತ್ತು ಅವುಗಳನ್ನು ನವೀಕರಿಸಬೇಕು. ಬೇಸಿಕು ಉಳಿತಾಯ ಖಾತೆಯಲ್ಲಿ ವಹಿವಾಟು ಮಾಡಿಲ್ಲದಿರುವುದಕ್ಕೆ ಮತ್ತು ಖಾತೆಯನ್ನು ಸಕ್ರಿಯಗೊಳಿಸಲು ಯಾವುದೇ ಶುಲ್ಕವನ್ನು ವಿಧಿಸುವಂತಿಲ್ಲ. ಇದಲ್ಲದೆ, ನಿಷ್ಕ್ರಿಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದ ಕಾರಣಕ್ಕೆ ಸೇವಾ ಶುಲ್ಕವನ್ನು ವಿಧಿಸಬಾರದು.

**03. ನಿಷ್ಕ್ರಿಯ ಖಾತೆಗಳಿಗೆ ಬಡ್ಡಿ ನೀಡಬೇಕೇ?**

ಉತ್ತರ : ಉಳಿತಾಯ ಖಾತೆಗೆ ನೀಡುವ ಬಡ್ಡಿದರದಲ್ಲಿ ನಿಷ್ಕ್ರಿಯ ಖಾತೆಗಳಿಗೆ ಬಡ್ಡಿ ನೀಡಬೇಕು.

## 69ನೇ ಅಖಿಲ ಭಾರತ ಸಹಕಾರ ಸಪ್ತಾಹ - 2022



69<sup>th</sup> All India Cooperative Week

ನವೆಂಬರ್ 14 ರಿಂದ 20, 2022, November 14 to 20, 2022

ಧ್ಯೇಯ : "ಭಾರತ @ 75 - ಸಹಕಾರ ಸಂಸ್ಥೆಗಳ ಬೆಳವಣಿಗೆ ಮತ್ತು ಮುಂದಿನ ಭವಿಷ್ಯ"

Theme : "India @ 75 - Growth of Cooperatives and Future Ahead"



|                                   |                                                                                                                                                                                                       |
|-----------------------------------|-------------------------------------------------------------------------------------------------------------------------------------------------------------------------------------------------------|
| 14.11.2022 ಸೋಮವಾರ<br>ಕಲ್ಬುರ್ಗಿ    | ಸಹಕಾರ ಸಂಸ್ಥೆಗಳಲ್ಲಿ ವ್ಯಾಪಾರ ಸರಳೀಕರಣ, ರಫ್ತು ವೃದ್ಧಿಗಾಗಿ ಜೆಮ್-ಪೋರ್ಟಲ್ ಬಳಕೆ<br>Ease-of-doing Business for Cooperatives, GeM and Export Promotion.                                                          |
| 15.11.2022 ಮಂಗಳವಾರ<br>ಧಾರವಾಡ      | ಸಹಕಾರ ಮಾರುಕಟ್ಟೆ, ಗ್ರಾಹಕ, ರೂಪಾಂತರ ಮತ್ತು ಮೌಲ್ಯವರ್ಧನೆ<br>Cooperative Marketing, Consumers, Processing and Value addition.                                                                                |
| 16.11.2022 ಬುಧವಾರ<br>ಬೆಳಗಾವಿ      | ಸಹಕಾರ ಶಿಕ್ಷಣ, ವೃತ್ತಿಪರ ನಿರ್ವಹಣೆಯನ್ನು ಮುಖ್ಯವಾಹಿನಿಗೆ ತರಲು ಪುನರ್ ನಿರ್ಮಿಸುವುದು<br>Mainstreaming Cooperative Education, Professional Management and Re-orienting Training.                                 |
| 17.11.2022 ಗುರುವಾರ<br>ಚಿಕ್ಕಮಗಳೂರು | ಆವಿಷ್ಕಾರ ಪೋಷಣೆ, ಸ್ಟಾರ್ಟ್ ಅಪ್‌ಗಳಿಗೆ ಉತ್ತೇಜನ ಮತ್ತು ತಂತ್ರಜ್ಞಾನದ ಉನ್ನತೀಕರಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ<br>Role of Cooperatives in Fostering Innovation, Promoting Start-Ups, and Technology Up gradation.   |
| 18.11.2022 ಶುಕ್ರವಾರ<br>ಮಂಗಳೂರು    | ಉದ್ಯಮಶೀಲತೆ ಅಭಿವೃದ್ಧಿ, ಸಾರ್ವಜನಿಕ - ಖಾಸಗಿ - ಸಹಕಾರಿ ಸಹಭಾಗಿತ್ವವನ್ನು ಬಲಗೊಳಿಸುವುದು<br>Entrepreneurship Development and Strengthening Public-Private Cooperative Partnership.                                |
| 19.11.2022 ಶನಿವಾರ<br>ಬೆಂಗಳೂರು     | ಯುವಜನ, ಮಹಿಳೆ, ಅಬಲವರ್ಗ ಮತ್ತು ಆರೋಗ್ಯಕ್ಕಾಗಿ ಸಹಕಾರ ಸಂಸ್ಥೆ<br>Cooperative for Youth, Women, Weaker Sections and Health.                                                                                    |
| 20.11.2022 ಭಾನುವಾರ<br>ಮೈಸೂರು      | ಆರ್ಥಿಕ ಸೇರ್ಪಡೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳ ಡಿಜಿಟಲೀಕರಣ ಮತ್ತು ಸಹಕಾರ ಸಂಸ್ಥೆಗಳ ದತ್ತಾಂಶವನ್ನು ಬಲಪಡಿಸುವುದು.<br>Financial inclusion, Digitalization of PACS and Strengthening Cooperative Database. |



### ಒನ್‌ಲೈನ್ ನ್ಯಾಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಈ ಬಾರಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶ ಜಿಮ್‌ನಲ್ಲಿ ರೂ.9.08ಲಕ್ಷ ಕೋಟಿ ಒಡಂಬಡಿಕೆಯಾಗಿದೆ. ಆದರೆ, ಹಿಂದಿನ ಹೂಡಿಕೆ ಪರಿಶೀಲಿಸಿದರೆ, ಒಡಂಬಡಿಕೆಯ ಶೇ. 10ರಷ್ಟು ಅನುಷ್ಠಾನವಾಗುತ್ತಿಲ್ಲ.
- ಜೀವನ ಶೈಲಿ ಬದಲಾವಣೆಯಿಂದಾಗಿ ಮಕ್ಕಳು, ಯುವಕರಲ್ಲಿ ಹೃದಯಾಘಾತದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ತಿಳಿಸಿದ್ದಾರೆ.
- ರಾಜ್ಯದ ಎಲ್ಲ ರಂಗಗಳಲ್ಲಿಯೂ ಕನ್ನಡದ ಬಳಕೆ ಬಗ್ಗೆ ಕಾನೂನು ರಚನೆ ಮಾಡಲು ವಿಧೇಯಕವನ್ನು ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿ, ಅನುಮೋದನೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
- ಅತಿ ಹೆಚ್ಚು ಐಕ್ಯಾ (ಬುದ್ಧಿಮತ್ತೆ) ಹೊಂದಿರುವ ಕಾನ್ಪುರದ 11 ವರ್ಷದ ಯಶವರ್ಧನ್ ಸಿಂಗ್ ಎನ್ನುವ 7ನೇ ತರಗತಿ ವಿದ್ಯಾರ್ಥಿಗೆ ಉತ್ತರ ಪ್ರದೇಶ ಪ್ರೌಢ ಶಿಕ್ಷಣ ಮಂಡಳಿ 9ನೇ ತರಗತಿ ನೇರ ಪ್ರವೇಶ ನೀಡಿದೆ.
- ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾದ ಘಟಕೋತ್ಸವದಲ್ಲಿ ಶೇ. 94.88 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಎಪ್ಪತ್ತು ವರ್ಷದ ನಾರಾಯಣ ಭಟ್ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಗಿದೆ.
- ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ಮಕ್ಕಳ ತಾಯಿಯಾಗಿರುವ ಸೀಮಾ ದೇವಿ ಇ-ರಿಕ್ಸಾ ಓಡಿಸಿದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- ಕೇವಲ ಮೂರೇ ತಿಂಗಳಲ್ಲಿ ತಂದೆಯಿಂದ ತರಬೇತಿ ಪಡೆದ ಬೆಂಗಳೂರಿನ ಯುವಕನೊಬ್ಬ ರಾಷ್ಟ್ರೀಯ ಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ವಿಶೇಷ ಸಾಧನೆ ಮಾಡಿದ್ದಾನೆ.
- 1977ರಲ್ಲಿ ಶ್ರೀಲಂಕಾದಿಂದ ಸ್ಯಾನ್‌ಡಿಯಾಗೋದ ಮೃಗಾಲಯಕ್ಕೆ ತರಲಾಗಿದ್ದ, ತನ್ನ ವಯೋಸಹಜ ಕಾಯಿಲೆಯಿಂದ ನರಳುತ್ತಿದ್ದ ದೇವಿ ಹೆಸರಿನ ಆನೆಗೆ ದಯಾಮರಣ ಕಲ್ಪಿಸಲಾಗಿದೆ ಎಂದು ಮೃಗಾಲಯ ಆಡಳಿತ ಪ್ರಕಟಿಸಿದೆ.

## ಹಿ ದು ಗ ರ ಅ ನಿ ಸಿ ಕೆ . . .



**ನಿಜಕ್ಕೂ ಅರ್ಥಪೂರ್ಣವಾಗಿದೆ :** ಎಲ್ಲ ಸಹಕಾರಿಗಳು ಸಂಭ್ರಮಿಸುವ ಅಖಿಲ ಭಾರತ ಸಹಕಾರ ಸಮ್ಮೇಳನ ಬಂದಿದೆ. ಈ ಬಾರಿಯ ಸಹಕಾರ ಸಮ್ಮೇಳನದ ಧ್ಯೇಯ - ಸಹಕಾರ ಸಂಸ್ಥೆಗಳ ಬೆಳವಣಿಗೆ ಮತ್ತು ಮುಂದಿನ ಭವಿಷ್ಯ ಎಂದಿರುವುದು ದೇಶದ ಅಮೃತೋತ್ಸವ ಸಂದರ್ಭದಲ್ಲಿ ನಿಜಕ್ಕೂ ಅರ್ಥಪೂರ್ಣವಾಗಿದೆ. ಸಹಕಾರ ಸಂಸ್ಥೆಗಳ ಬೆಳವಣಿಗೆಯ ಮೂಲಕವೇ ದೇಶದ ಮುಂದಿನ ಭವಿಷ್ಯ ಎಂದು ಧ್ವನಿಸುತ್ತಿದೆ.

► ಆನಂದ್‌ರಾಮ್ ಎಂ., ದಾವಣಗೆರೆ

**ಸಬೂಬುಗಳನ್ನು ಹುಡುಕಿ ಹೇಳುತ್ತಿವೆ! :** ಕಳೆದ ಕೆಲ ವಾರಗಳಲ್ಲಿ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗಳಿಂದ ಸುಮಾರು 6 ಸಾವಿರ ಕೋಟಿ ರೂಪಾಯಿ ಹಣ ಹಿಂಪಡೆದಿರುವುದು ಆರ್ಥಿಕ ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ. ಇದು ರೂಪಾಯಿ ಮೌಲ್ಯ ಕುಸಿಯುತ್ತಿರುವುದು, ಹಣದುಬ್ಬರ ಹೆಚ್ಚಾಗಿರುವುದರ ಸಂಕೇತವಾಗಿದೆ. ಆದರೂ, ಕೇಂದ್ರ ಸರ್ಕಾರ ಹಾಗೂ ಆರ್.ಬಿ.ಎ. ಪರಿಹಾರ ಹುಡುಕುವುದಕ್ಕಿಂತಲೂ, ಸಬೂಬುಗಳನ್ನು ಹುಡುಕಿ ಹೇಳುತ್ತಿವೆ!

► ನಾಮದೇವ ಹೊಳೆಹೊನ್ನೂರು, ಕೆ.ಆರ್. ಪೇಟೆ

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,  
ಮುಖ್ಯ ಕಾರ್ಯನಿರ್ವಹಣಾಧಿಕಾರಿ,  
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ  
ಬ್ಯಾಂಕುಗಳ ಮಹಾಮಂಡಳ ನಿ.,  
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the  
Karnataka State Co-operative Urban Banks Federation Ltd., Bangalore - 560027.

Published at : # 132, K.H. Road, Bangalore - 560027.

Printed at : Navarathna Printers, # 35, 3<sup>rd</sup> Cross, Sudhamanagar, Bangalore - 560027.